

ಅಪ್ಪ ಸತ್ತ ಮೇಲೆ ಅಮ್ಮ ಮಾತು ಕಡಿಮೆ ಮಾಡಿದಳು. ಬೆಳಿಗ್ಗೆಯೇ ಎಲ್ಲರೂ ಹಾಸಿಗೆಯಿಂದ ಏಳುವ ಮುಂಚೆಯೇ ಎದ್ದು ಸ್ನಾನ ಮಾಡಿದ ನಂತರ ದಿನಪೂರ್ತಿ ಮನೆಗೆಲಸಗಳಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿ ಕೊಂಡಿರುತ್ತಿದ್ದಳು. ಅವಳು ಮನೆ ಬಿಟ್ಟು ನೆಂಟರಿಷ್ಟರ ಊರುಗಳಿಗೆ ಹೋಗಿ ಬರುವುದು ಬಹಳ ಅಪರೂಪವಾಯಿತು. ಬೆಂಗಳೂರಿನ ತಾತನ ಮನೆಗೆ ಕೆಲವೊಂದು ಬಾರಿ ನನ್ನನ್ನು ಕರೆದುಕೊಂಡು ಹೋದರೂ ಯಾಕೋ ಏನೋ ಹೆಚ್ಚು ದಿನ ಇರುತ್ತಿರಲಿಲ್ಲ. ಒಂದೆರಡು ದಿನಗಳಲ್ಲಿಯೇ ಮತ್ತೆ ನಮ್ಮ ಊರಿಗೆ ನಾವು ವಾಪಸಾಗುತ್ತಿದ್ದೆವು. ಬೆಂಗಳೂರಿನ ತಾತ ಅಜ್ಜಿ, ದೊಡ್ಡಮ್ಮಂದಿರು, ಅವರ ಮಕ್ಕಳು ಮತ್ತು ನಮ್ಮ ಮಾಮಂದಿರು ಆಗಾಗ ಬಿಡುವಿದ್ದಾಗ ನಮ್ಮ ಊರಿಗೆ ಬಂದು ಅಮ್ಮನನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು. ನಮ್ಮ ಮನೆಯಲ್ಲಿದ್ದ ಲ್ಯಾಂಡ್‌ಲೈನ್ಗೆ ಫೋನು ಮಾಡಿ ಯೋಗಕ್ಷೇಮ ವಿಚಾರಿಸಿ ಕೊಳ್ಳುತ್ತಿದ್ದರು. ಅಪ್ಪನ ಸಾವು ಅಮ್ಮನ ಮೇಲೆ ಬೀರಿದಷ್ಟು ಪರಿಣಾಮವನ್ನು ಆ ವಯಸ್ಸಿನಲ್ಲಿ ನನ್ನ ಮೇಲೆ ಬೀರಲಿಲ್ಲ. ನಾನು ಸ್ಕೂಲಿನಲ್ಲಿ ಮತ್ತು ಮನೆಯಲ್ಲಿ ಎಲ್ಲರೊಂದಿಗೂ ಪಟಪಟ ಮಾತನಾಡಿಕೊಂಡು ಅವಲವಿಕೆ ಯಿಂದಿರುತ್ತಿದ್ದೆ. ಅಮ್ಮ ಮತ್ತು ಅಜ್ಜಿ ಇಬ್ಬರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಿದ್ದರು. ಸ್ಕೂಲೊಂದಕ್ಕೆ ಬಿಟ್ಟು ನಾನು ಒಂಟಿಯಾಗಿ ಎಲ್ಲಿಗೂ ಹೋಗುವಂತಿರಲಿಲ್ಲ.

ಅಪ್ಪ ಸತ್ತು ಎರಡು ವರ್ಷಗಳಾಗಿದ್ದವು. ಆಗ ನಾನು ನಾಲ್ಕನೇ ತರಗತಿಯಲ್ಲಿದ್ದೆ. ಕನಕಪುರದಲ್ಲಿ ದೊಡ್ಡಮ್ಮನ ಅಣ್ಣನ ಮಗಳ ಮದುವೆ ಸೇವ್ಯಾಗಿತ್ತು. ಮದುವೆಗೆ ಮೂರು ದಿನ ಮೊದಲೇ ದೊಡ್ಡಮ್ಮ, ಅಣ್ಣ ಮತ್ತು ಅಕ್ಕ ಅಲ್ಲಿಗೆ ಹೊರಟರು. ಅಮ್ಮನನ್ನು ಮತ್ತು ಅಜ್ಜಿ ಇಬ್ಬರನ್ನೂ ಒಟ್ಟಿಗೆ ಹೋಗೋಣವೆಂದು ದೊಡ್ಡಮ್ಮ ಒತ್ತಾಯಪಡಿಸಿದರು. ಅಮ್ಮ ಸುತ್ತಾರಾಂ ಒಪ್ಪಲಿಲ್ಲ. ಮದುವೆಯ ದಿನ ಬರುತ್ತೇನೆಂದು ಹೇಳಿ ಸುಮ್ಮನಾದಳು. ನನ್ನನ್ನು ಕೂಡ ಅವರ ಜೊತೆ ಕಳುಹಿಸಲು ಒಪ್ಪಲಿಲ್ಲ. ಅಜ್ಜಿಗೂ ಅಮ್ಮನನ್ನು ಬಿಟ್ಟು ಹೋಗಲು ಪೂರ್ಣ ಮನಸ್ಸಿರಲಿಲ್ಲ. ಆದರೂ ದೊಡ್ಡಮ್ಮ ಏನೆಂದು ಕೊಳ್ಳುತ್ತಾರೋ ಎಂದು ಅವರ ಜೊತೆ ಹೊರಟರು. 'ನೀನೂ ನಡಿ.. ಮನೆಯನ್ನೇನೂ ಯಾರೂ ಹೊತ್ತುಕೊಂಡು ಹೋಗುವುದಿಲ್ಲ.. ನಾಲ್ಕು ದಿನ ಆರಾಮವಾಗಿ ಇದ್ದು ಮದುವೆ ಮುಗಿಸಿಕೊಂಡು ಬರೋಣ..' ಎಂದು ಅಮ್ಮನನ್ನು ಬಲವಂತ ಮಾಡಿದರು. ಆದರೆ ಅಮ್ಮನ ನಿರ್ಧಾರ ಬದಲಾಗಲಿಲ್ಲ. ನೀವು ಈಗ ಅಕ್ಕನ ಜೊತೆ ಹೋಗಿ ಅವ್ವಾ.. (ಅಮ್ಮ ಅಜ್ಜಿಗೆ ಅವ್ವಾ ಎಂದೇ ಕರೆಯುತ್ತಿದ್ದಳು) ನಾನು ಗಿರಿಯನ್ನು ಕರೆದುಕೊಂಡು ಮದುವೆ ದಿನ ಬರ್ತೀನಿ.. ಎಂದು ನಯವಾಗಿ ಉತ್ತರಿಸಿದಳು. ಸರಿ ಜೋಪಾನ.. ಸಣ್ಣಯ್ಯನನ್ನು (ಅಜ್ಜಿ ನನ್ನನ್ನು ಪ್ರೀತಿಯಿಂದ ಕರೆಯುತ್ತಿದ್ದುದು) ಜೋಪಾನವಾಗಿ ನೋಡಿಕೋ.. ಫೋನು ಮಾಡುತ್ತಿರುತ್ತೇನೆ.. ಎಂದು ಸಾರಿ ಸಾರಿ ಹೇಳಿ ದೊಡ್ಡಮ್ಮನೊಂದಿಗೆ ಅಜ್ಜಿ ನಮ್ಮ ಅಂಬಾಸಿಡರ್ ಕಾರಿನಲ್ಲಿ ಹೊರಟು ಹೋದರು.

ದೊಡ್ಡಪ್ಪನ ಕಾಮುಕತನ

ಅಂದು ಮನೆಯಲ್ಲಿ ನಮ್ಮ ಮನೆಗೆ ಬಂದು ಹೋಗುತ್ತಿದ್ದ ಆಳುಕಾಳುಗಳು, ಅಮ್ಮ ನಾನು ಮತ್ತು ದೊಡ್ಡಪ್ಪ ಮಾತ್ರ ಉಳಿದವು. ಎಂದಿನಂತೆ ರಾತ್ರಿ ಅಮ್ಮ ದೊಡ್ಡಪ್ಪ ಬರುವವರೆಗೂ ಕಾಯ್ದುಕೊಂಡು ಕುಳಿತಿದ್ದಳು. ನಾನು ಅಮ್ಮನ ಮಡಿಲಲ್ಲಿಯೇ ನಿದ್ರೆ ಹೋಗಿದ್ದೆ. ದೊಡ್ಡಪ್ಪನ ಬುಲೆಟ್ ಮೋಟಾರು ಸೈಕಲ್‌ನ ಸದ್ದು ನನ್ನನ್ನು ಎಚ್ಚರಿಸಿತು. ಅಮ್ಮ ನನ್ನನ್ನು ಎತ್ತಿಕೊಂಡು ಬಂದು ನಮ್ಮ ರೂಮಿನಲ್ಲಿ ಮಲಗಿಸಿ ಫ್ಯಾನು ಹಾಕಿ ದೊಡ್ಡಪ್ಪನಿಗೆ ಊಟ ಬಡಿಸಲು ಹೋದಳು. ನನಗೆ ಮತ್ತೆ ನಿದ್ರೆ ಬರಲಿಲ್ಲ. ಸುಮ್ಮನೆ ಹಾಸಿಗೆಯಲ್ಲಿ ಮಲಗಿದ್ದೆ. ಅಮ್ಮ ದೊಡ್ಡಪ್ಪನಿಗೆ ಊಟ ಬಡಿಸಿ ತಾನೂ ಊಟ ಮಾಡಿ ನಮ್ಮ ರೂಮಿಗೆ ಬಂದಳು. ಪ್ರತಿದಿನವೂ ಅಮ್ಮ ನಮ್ಮ ರೂಮಿನ ಬಾಗಿಲು ಹಾಕಿದರೂ ಚಿಲಕ ಹಾಕುತ್ತಿರಲಿಲ್ಲ. ಎಂದಿನಂತೆ ಬಾಗಿಲು ಮುಚ್ಚಿ ದೀಪ ಆರಿಸಿ ಬಂದು ನನ್ನನ್ನು ತಬ್ಬಿಕೊಂಡು ಮಂಚದಲ್ಲಿ ಮಲಗಿದಳು. ಹೊರಗೆ ರಸ್ತೆಯಲ್ಲಿದ್ದ ಬೀದಿ ದೀಪದ ಬೆಳಕು ರೂಮಿನ ಕಿಟಕಿಯ ಗಾಜಿನ ಮೂಲಕ ತೂರಿಬಂದು ರೂಮಿನಲ್ಲಿ ಮಸುಕು ಬೆಳಕು ಪಸರಿಸಿತ್ತು, ಅಮ್ಮ ಬೆಳಗಿನಿಂದ ಕೆಲಸ ಮಾಡಿದ ಆಯಾಸದಿಂದ ಬೇಗನೆ ನಿದ್ರೆಗೆ ಜಾರಿದ್ದಳು. ನಾನು ಸ್ವಲ್ಪ ಹೊತ್ತು ಎಚ್ಚರವಿದ್ದವನು ನಂತರ ನಿದ್ರೆಗೆ ಜಾರಿದೆ.

ಇಲ್ಲಿಯವರೆಗೆ



ಸುನಿಲ್‌ಕುಮಾರ್‌ನ ಪ್ರಯತ್ನದ ಫಲವಾಗಿ ಗಿರಿಧರನಿಗೆ ಕೆಲಸ ಸಿಗುತ್ತದೆ. ಸುನಿಲ್‌ನ ಗೆಳೆಯ ಕೃಷ್ಣಮೂರ್ತಿ ಕಂಪನಿಯಲ್ಲಿ ಅಕೌಂಟ್ ವಿಭಾಗದಲ್ಲಿ ಕೆಲಸಕ್ಕೆ ಸೇರುತ್ತಾನೆ ಗಿರಿಧರ. ಹಲವು ಸಮಯಗಳಿಂದ ಕೆಲಸವಿಲ್ಲದ ಸಂಕಟ ಅನುಭವಿಸುತ್ತಿದ್ದ ಗಿರಿಧರನಿಗೆ ಈ ಹೊಸ ಕೆಲಸ ಹುರುಪು ಮೂಡಿಸುತ್ತದೆ. ಚೆನ್ನಾಗಿ ಕೆಲಸ ಮಾಡಿ ಒಳ್ಳೆಯ ಕೆಲಸಗಾರ ಎಂದು ಆರಂಭದಲ್ಲೇ ತೋರಿಸಿಕೊಡುತ್ತಾನೆ ಗಿರಿಧರ. ಅಲ್ಲದೆ ಗಿರಿಧರನಿಗಾಗಿ ಓಂದು ಒಳ್ಳೆಯ ಮನೆಯನ್ನೂ ಸುನಿಲ್ ಇರುವ ಬಡಾವಣೆಯಲ್ಲೇ ಹುಡುಕುತ್ತಾನೆ.

ಗಿರಿಧರ ಕಾಲೇಜು ಜೀವನದಲ್ಲಿರುವಾಗ ಹೇಮಾವತಿಯನ್ನು ಪ್ರೀತಿಸುತ್ತಿದ್ದ. ಅದೇ ನೆನಪು ಮತ್ತೆ ಗಿರಿಧರನಿಗೆ ಕಾಡುತ್ತದೆ.

ರಾತ್ರಿ ಎಷ್ಟು ಹೊತ್ತಾಗಿದೆ ಎಂದು ತಿಳಿಯಲಿಲ್ಲ. ಪಕ್ಕದಲ್ಲಿ ಮಲಗಿದ್ದ ಅಮ್ಮ ಯಾಕೋ ಏನೋ ತೀವ್ರವಾಗಿ ಒದ್ದಾಡಿದಂತೆ ಅನಿಸಿ ನನಗೆ ಎಚ್ಚರವಾಗಿ ಕಣ್ಣು ಬಿಟ್ಟು ನೋಡಿದೆ. ಮಸುಕು ಬೆಳಕಿನಲ್ಲಿ ಅಲ್ಲಿ ಕಂಡ ದೃಶ್ಯದಿಂದ ನನಗೆ ತೀವ್ರ ಹೆದರಿಕೆಯಾಗಿ ದೇಹವೆಲ್ಲಾ ನಡುಗಲು ಶುರುವಾಯಿತು!

ದೊಡ್ಡಪ್ಪ ಅಮ್ಮನ ಮೇಲೆ ಮಲಗಿ ಏನು ಮಾಡುತ್ತಿದ್ದರೆಂದು ನನಗೆ ಆಗ ಅರ್ಥವಾಗಲಿಲ್ಲ. ಅಮ್ಮ ತನ್ನ ಎರಡೂ ಕೈಗಳಿಂದ ದೊಡ್ಡಪ್ಪನನ್ನು ದೂರ ತಳ್ಳಲು ಬಲವಾಗಿ ಪ್ರಯತ್ನಿಸುತ್ತಿದ್ದಳು. ಅವಳ ಉಟ್ಟಿದ್ದ ಸೀರೆಯ ಸೆರಗು ಅತ್ತ ಸರಿದು ರವಿಕೆ ತೆರೆದುಕೊಂಡಿತ್ತು. ಸೀರೆ ಮೋಣಕಾಲುಗಳ ಮೇಲಕ್ಕೆ ಏರಿ ಅಮ್ಮನ ಕಾಲುಗಳು ಒಂದರ ಮೇಲೆ ಒಂದು ಕತ್ತರಿಯಂತೆ ನುಲಿದುಕೊಂಡು ಬಿಗಿಯಾಗಿ ಬಂಧಿಯಾಗಿದ್ದವು. ನಾನು ಎಚ್ಚರಗೊಂಡದ್ದು ಇಬ್ಬರಿಗೂ ತಿಳಿಯಲಿಲ್ಲವೆಂದು ನನಗೆ ಅರಿವಾಯಿತು. ದೊಡ್ಡಪ್ಪನನ್ನು ದೂರ ತಳ್ಳಲು ಅಮ್ಮ ಇನ್ನಿಲ್ಲದಂತೆ ಮಾಡುತ್ತಿದ್ದ ಪ್ರಯತ್ನವನ್ನು ಕಂಡು ನನಗೆ ಅಳು ಬಂದಿತು. ಏನು ಮಾಡುವುದೆಂದು ತಿಳಿಯದೇ ನಮ್ಮ ಮಂಚದ ಮೇಲೆ ಅಮ್ಮ ಇಟ್ಟಿದ್ದ ನಾಲ್ಕು ಸೆಲಿನ ಸ್ವೀಲ್ ಬ್ಯಾಟರಿಯನ್ನು ತೆಗೆದುಕೊಂಡು ದೊಡ್ಡಪ್ಪನ ಹಣೆಗೆ ಬಲವಾಗಿ ಬಾರಿಸಿದೆ. ಅವರ ಹಣೆಯಲ್ಲಿ ದೊಡ್ಡದಾದ ಬೊಬ್ಬೆ ಬಂದಿದ್ದು ಮಸುಕು ಬೆಳಕಿನಲ್ಲಿ ಕಾಣಿಸಿತು. ತಕ್ಷಣವೇ ಅಮ್ಮನ ಮೇಲಿನಿಂದ ಎದ್ದ ದೊಡ್ಡಪ್ಪ ಎರಡೂ ಕೈಗಳಿಂದ ಹಣೆಯನ್ನು ಒತ್ತಿಹಿಡಿದುಕೊಂಡರು. ನನ್ನ ಮುಖದ ಹತ್ತಿರಕ್ಕೆ ಮುಖ ತಂದು ಕೆಂಪಾಗಿದ್ದ ಕಣ್ಣುಗಳಿಂದ ನನ್ನನ್ನೊಮ್ಮೆ ದುರುಗುಟ್ಟಿಕೊಂಡು ನೋಡಿ ರೂಮಿನಿಂದ ಹೊರಗೆ ಹೋದರು. ಅವರ ಬಾಯಿಯಿಂದ ಬರುತ್ತಿದ್ದ ಮದ್ದದ ದುರ್ವಾಸನೆ ನನ್ನ ಮೂಗಿಗೆ ಬಡಿದು ಒಂದು ಕ್ಷಣ ಹೊಟ್ಟೆಯೆಲ್ಲಾ ತೋಳಿಸಿದಂತಾಯಿತು. ಅಮ್ಮ ನನ್ನನ್ನು ತಬ್ಬಿಕೊಂಡು ಅಳಲು ಶುರು ಮಾಡಿದಳು. ನಾನೂ ಅಳತೊಡಗಿದೆ. ರಾತ್ರಿ ತುಂಬಾ ಹೊತ್ತಿನವರೆಗೂ ನಾವಿಬ್ಬರೂ ಏನೊಂದೂ ಮಾತನಾಡದೆ ಸುಮ್ಮನೆ ಮಲಗಿದ್ದೆವು. ಅಮ್ಮ ಅವಳ ತಲೆಯ ಮೇಲೆ ನನ್ನ ಕೈ ಇರಿಸಿ ಈ ವಿಷಯವನ್ನು ಯಾರೊಂದಿಗೂ ಹೇಳಬಾರದೆಂದು ಭಾವ ತೆಗೆದುಕೊಂಡಳು. ಅಂದಿನಿಂದ